

“ಕೆಲವರು ಒಳ್ಳೆಯ ಪುರುಷರು”

(ಫಿಲಿಪ್ಪಿಯವರಿಗೆ 2:19-30)

ಅಮೇರಿಕದ ನೌರಾಪಡೆಯ ಅಧಿಕಾರಿಗಳು (ಅಮೇರಿಕದ ಶಸ್ತ್ರ ಸೈನಿಕರು) ತಮ್ಮ ಜಾಹಿರಾತಿನಲ್ಲಿ “ಕೆಲವರು ಒಳ್ಳೆಯ ಮನುಷ್ಯರಿಗಾಗಿ” ಹುಡುಕುತ್ತಿದ್ದರು. “ಈ ಒಳ್ಳೆಯ ಪುರುಷರಿಗಾಗಿ” ಇದ್ದ ಹುಡುಕಾಟವು ಸೈನ್ಯದ ಶಾಲೆಯಲ್ಲಿ ಆರಂಭವು ಆಗಲಲ್ಲ ಅಂತ್ಯವೂ ಆಗಲಲ್ಲ. ಪೂರ್ವಕಾಲದ ಒಬ್ಬ ತತ್ವಜ್ಞಾನಿಯು ಹಾಡು ಹಾಗಲನಲ್ಲಿಯೇ ಬೆಳಕಿನ ದೀಪವನ್ನು ಹಿಡಿದು ನಡೆಯುತ್ತಾ ಆ ಕಡೆ ಈ ಕಡೆ ನೋಡುತ್ತಿದ್ದನು. ಅವನು ಏನು ಮಾಡುತ್ತಿದ್ದಾನೆಂದು ಪ್ರಶ್ನಿಸಿದಾಗ, “ನಾನು ಯಥಾರ್ಥ ಮನುಷ್ಯನಿಗಾಗಿ ಹುಡುಕುತ್ತಿದ್ದೆನೆಂಬ ಉತ್ತರವನ್ನು ಅವನು ನೀಡಿದನು.”¹ ಪ್ರವಾದಿಯಾದ ಯೆಹೆಜ್ಕೆಲನಿಗೆ ಕರ್ತನು “ನಾನು ದೇಶವನ್ನು ಹಾಳುಮಾಡದಂತೆ ನನ್ನೆದುರಿಗೆ ದೇಶರಕ್ಷಣೆಗಾಗಿ ಜೊತೆಯ ಒಡಕಿನಲ್ಲಿ ನಿಲ್ಲುವದಕ್ಕೂ ಗೋಡೆ ಯನ್ನು ಗಟ್ಟಿಮಾಡುವದಕ್ಕೂ ತಕ್ಕವನನ್ನು ನಾನು ಹುಡುಕಲು ಯಾರೂ ಸಿಕ್ಕಲಲ್ಲ” (ಯೆಹೆಜ್ಕೆಲನು 22:30). ಕರ್ತನ ಸಭೆಯಲ್ಲಿ ಬಿಟ್ಟು ವರ್ಷಗಳಿಂದಲೂ, ಹೆಚ್ಚಾಗಿ ನಾನು ಸೇವೆ ಮಾಡಿದ್ದು “ಕೆಲವರು ಒಳ್ಳೆಯ ವ್ಯಕ್ತಿಗಳ” ಅಗತ್ಯತೆಯು ಬಹು ಪ್ರಭಾವವೆಂದು ನಂಬಿದ್ದೇನೆ. (ಸ್ತ್ರೀಯರು ಸಹ ಪ್ರಾಮುಖ್ಯರಾಗಿದ್ದಾರೆ, ಹೇಗೂ ಕರ್ತನ ಸಭೆಯಲ್ಲಿ ಪುರುಷರು ನಾಯಕತ್ವ ವಹಿಸ ಬೇಕೆಂಬ ದೇವರ ಚಿತ್ತವಿರುವದರಿಂದ ದೇವರು ಅವರಿಗೆ ದೊಡ್ಡ ಹೊಣೆಯನ್ನು ನೀಡಿರುವದರಿಂದ ಕ್ರೈಸ್ತ ಪುರುಷರ ಅಗತ್ಯತೆಯನ್ನು ಒತ್ತಿ ಹೇಳಬೇಕಾಗುತ್ತದೆ.) ಫಿಲಿಪ್ಪಿ 2:19-30ರಲ್ಲಿ ಇಬ್ಬರು ಒಳ್ಳೆಯ ವ್ಯಕ್ತಿಗಳ ಕುರಿತಾಗಿ ಓದುತ್ತೇವೆ: ತಿಮೊಥೆ ಮತ್ತು ಎಪಫ್ರೋದೀತನು.

ಪಾಲನ ಮರಣದ ಕುರಿತಾಗಿ ಇಲ್ಲಿಯವರೆಗೂ, ವಾಕ್ಯ ಭಾಗದಲ್ಲಿ ಅನೇಕ ಸಾಲಿ ತಿಳಿಯಲ್ಪಟ್ಟಿದ್ದೇವೆ. ಅವನು ತನ್ನ ಜೀವಿತದ ಕುರಿತು ಮಾತನಾಡಿ “ನಾನೇ ಪಾನದ್ರವ್ಯ ವಾಗಿ ಅರ್ಪಿತನಾಗಿದ್ದೇನೆ” (2:17) ಎಂದು ಹೇಳಿರುವನು. ಈ ಸತ್ಯ ಸಂಗತಿಯು ಅವನ ಓದುಗರಿಗೆ ವೇದನೆಯನ್ನು ತರುತ್ತಿದೆ ಎಂದು ನಂಜಿ ಅವರನ್ನು ಸಂತೈಸಿದನು ಇಬ್ಬರು ಒಳ್ಳೆಯ ವ್ಯಕ್ತಿಗಳನ್ನು ಕಳೆದುಕೊಂಡ ಯೋಜನೆಯನ್ನು ನೀಡುವುದರ ಮೂಲಕ - ತಕ್ಷಣ ವಾಗಿ ಒಬ್ಬನನ್ನು (ಎಪಫ್ರೋದೀತ) ನಂತರ ಇನೊಬ್ಬನನ್ನು (ತಿಮೊಥೆಯನನ್ನು) ಕಳೆದುಕೊಂಡು ಪ್ರಯತ್ನಿಸಿದನು. ಇವರಿಬ್ಬರು ಸದ್ಗುಣದ ಕುರಿತಾಗಿ ವಿವರಿಸಿದರು. ದೇವರು ತನ್ನ ಸೇವೆಯಲ್ಲಿ ಉಪಯೋಗಿಸ ಬಹುದಾದ ವ್ಯಕ್ತಿಗಳ ಕುರಿತು ಪಾಲನ ಹೇಳಿಕೆಯಲ್ಲಿ ತಿಳಿಯುತ್ತೇವೆ.

“ನಿಜವಾದ ಮನುಷ್ಯ” - ಎಂಬ ಹೇಳಿಕೆಯನ್ನು ಕೆಲವು ಸಾಲಿ ಕೇಳಲ್ಪಡುತ್ತೇವೆ: “ನಿಜವಾದ ಮನುಷ್ಯನು” ಇಂತಹ ಕಾರ್ಯಗಳನ್ನು ಮಾಡುವನು ಅಥವಾ “ನಿಜವಾದ ಮನುಷ್ಯನು” ಆ ಕಾರ್ಯವನ್ನು ಮಾಡುವದಿಲ್ಲವೆಂಬ ಹೇಳಿಕೆಯನ್ನು ಕೇಳಲ್ಪಡುತ್ತೇವೆ. “ನಿಜ ವಾದ ಮನುಷ್ಯನು” ಎಂಬುದರ ಅರ್ಥವು ದೇಶದಿಂದ ದೇಶಕ್ಕೆ ವ್ಯತ್ಯಾಸಗೊಂಡಿರುತ್ತದೆ. ದೇಶದೊಳಗಿರುವ ಪ್ರದೇಶದಿಂದ ಪ್ರದೇಶಕ್ಕೆ, ಅಭಿವೃದ್ಧಿ ಹೊಂದಿರುವ ಪ್ರದೇಶದಿಂದ ಅಭಿವೃದ್ಧಿಯಾಗದಿರುವ ಪ್ರದೇಶಕ್ಕೆ ವ್ಯತ್ಯಾಸವಾಗಿರುತ್ತದೆ. ನಾವು ಎಲ್ಲ ಜೀವಿಸಿದ್ದರೂ ಸಹ, ನಿಜವಾದ ಮನುಷ್ಯನು ಎಂಬ ಈ ಅರ್ಥವನ್ನು ಲೋಕವು ನೀಡುವುದಾದರೂ ಸಹ ಅದು ದೇವರ ಯೋಜನೆಗೆ ಸಮಾನವಾಗಿರುವದಿಲ್ಲ. ದೇವರು “ಕೆಲವರು ಒಳ್ಳೆಯ ಪುರುಷರಿಗಾಗಿ” ಅಂದರೆ ಚಿಂತಕರು ಹಾಗೂ ಧೈರ್ಯವುಳ್ಳವರಿಗಾಗಿ ಹುಡುಕುತ್ತಿರುವನೆಂದು ಈ ಪಾಠದಲ್ಲಿ ಕಲಿಯುವವರಾಗಿರುತ್ತೇವೆ.

ಚಿಂತನೆಯ ವ್ಯಕ್ತಿ (2:19-24)

ವ್ಯಕ್ತಿ

ಮೊದಲನೆಯದಾಗಿ ಪೌಲನು ತಿಮೊಥೆಯ ಕುರಿತು ಮಾತನಾಡಿದನು (ವಚನ 19). ಪೌಲನಿಗೆ ತಿಮೊಥೆಯನಿಗಿಂತಲೂ ಪ್ರಾಮುಖ್ಯವಾದವನು ಮತ್ತೊಬ್ಬನಿರಲಿಲ್ಲ. ಪೌಲನ ಪತ್ರಿಕೆಗಳಲ್ಲಿ ಈ ಯೌವನಸ್ಥ ಸುವಾರ್ತಿಕನ ಕುರಿತು ಇಷ್ಟತೃಪ್ತಿಯ ಸಾಲಿ ತಿಳಿಯಪಡಿಸಿದ್ದಾನೆ. ಒಂದು ವೇಳೆ ತಿಮೊಥೆಯನು ಬಾಲಪ್ರಾಯದಲ್ಲಿದ್ದವಾಗಲೇ ಪೌಲನು ಅವನನ್ನು ಕ್ರಿಸ್ತನ ಕಡೆಗೆ ಮಾರ್ಪಡಿಸಿದ್ದನು (ನೋಡಿ 1 ಕೊರಿಂಥ 4:17) ನಂತರ ತನ್ನ ಸುವಾರ್ತಾ ಪ್ರಯಾಣದಲ್ಲಿ ಅವನನ್ನು ಸಹಕಾರಿಯನ್ನಾಗಿ ನೀಡಿಕೊಂಡಿದ್ದನು (ಅಪೊಸ್ತಲರ ಕೃತ್ಯಗಳು 16:1-4). ಈಗ ತಿಮೊಥೆಯು ಪೌಲನ ಸಂಗಡ ಸಹದ್ಯೋಗಿಯಾಗಿ ರೋಮಾಪುರದಲ್ಲಿದ್ದನು (ಫಿಲಿಪ್ಪಿ 1:1).

ತಿಮೊಥೆಯ ಕುರಿತಾಗಿ, ಫಿಲಿಪ್ಪಿಯವರು ಅವರ “ಯೋಗ್ಯ ಗುಣವನ್ನು” ತಿಳಿದಿದ್ದರೂ ಎಂದು ಪೌಲನು ಬರೆದನು (2:22ಎ). ತಿಮೊಥೆಯನು ಫಿಲಿಪ್ಪಿಯವರನ್ನು ಅನೇಕ ಸಾಲಿ ಸಂದರ್ಶಿಸಿದ್ದನು. (ನೋಡಿ ಅಪೊಸ್ತಲರ ಕೃತ್ಯಗಳು 16:1, 3, 12; 19:22; 20:3, 4; 2 ಕೊರಿಂಥ 1:1; 2:13; 9:2, 4. ಫಿಲಿಪ್ಪಿ ಎಂಬುದು “ಮೇಕೆಧೊನ್ನದ ಒಂದು ಪಟ್ಟಣವಾಗಿತ್ತು”; ಅಪೊಸ್ತಲರ ಕೃತ್ಯಗಳು 16:12.) ಫಿಲಿಪ್ಪಿಯ ಕ್ರೈಸ್ತರು ಅವನನ್ನು ಅರಿತಿದ್ದರೂ ಮತ್ತು ಗೌರವಿಸಿದ್ದರು. “ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸ ನಡೆಸಿದನೆಂಬುದು ನಿಮಗೆ ಗೊತ್ತುಂಟು” ಮಗನು ತಂದೆಗೆ ಸೇವೆ ಮಾಡುವಂತೆ ಅವನು ಸೇವೆ ಮಾಡಿದ್ದನು (ಫಿಲಿಪ್ಪಿ 2:22). ತಿಮೊಥೆಯನು ನಂಬಿಕೆಯಲ್ಲಿ ಪೌಲನಿಗೆ ಪ್ರತ್ಯೇಕನಾಗಿದ್ದನು. (1 ಕೊರಿಂಥ 4:17; 1 ತಿಮೊಥೆ 1:2; 2 ತಿಮೊಥೆ 1:2; 2:1). ಅನೇಕ ವರ್ಷಗಳ ಕಾಲ, ಅವರು ಒಟ್ಟಾಗಿ ಸೇವೆ ಮಾಡಿದ್ದರು ಯೌವನಸ್ಥನಾದ ಸುವಾರ್ತಿಕನು ಪೌಲನ ಹೃದಯಕ್ಕೆ ಸಮೀಪವಾಗಿದ್ದನು.

ಯೋಜನೆ

ಪೌಲನು ತನ್ನ ಜೊತೆ ಕೆಲಸದವನನ್ನು ಫಿಲಿಪ್ಪಿಗೆ ಕಳಿಸುವ ಯೋಜನೆಯಿಲ್ಲದ್ದನು: “ಆದರೆ ಕರ್ತನಾದ ಯೇಸುವಿನ ಚಿತ್ತವಾದರೆ ನಾನು ತಿಮೊಥೆಯನನ್ನು ಬೇಗನೇ ನಿಮ್ಮ ಬಳಿಗೆ ಕಳುಹಿಸಬೇಕೆಂದು ನಿರೀಕ್ಷಿಸುತ್ತೇನೆ” (2:19ಎ). ಪೌಲನು ತಿಮೊಥೆಯನನ್ನು ತನ್ನ ರಾಯಬಾಲಿಯನ್ನಾಗಿ ಕಳುಹಿಸಿದ್ದು ಇದು ಮೊದಲನೆಯ ಸಾಲಿ ಆಗಿರುವುದಿಲ್ಲ (ನೋಡಿ 1 ಕೊರಿಂಥ 4:17; 16:10, 11; 1 ಥೆಸಲೋನಿಕ 3:6).

ತಿಮೊಥೆಯನನ್ನು ಫಿಲಿಪ್ಪಿಗೆ ಕಳುಹಿಸುವುದರಲ್ಲಿ ಪೌಲನು 2 ಕಾರ್ಯಗಳನ್ನು ಹೊಂದಿದ್ದನು. ಮೊದಲನೆಯದಾಗಿ, ಪೌಲನ ಬಾಧೆಗಳ ಕುರಿತು ವಾರ್ತೆಯನ್ನು ತಲುಪಿಸಲು: “ಆದದರಿಂದ ನನ್ನ ಸಂಗತಿಯು ಹೇಗಾಗುವದೋ ಅದನ್ನು ತಿಳಿದು ಕೊಡಲು ಅವನನ್ನೇ ಕಳುಹಿಸುವುದಕ್ಕೆ ನಿರೀಕ್ಷಿಸುತ್ತೇನೆ” (ಫಿಲಿಪ್ಪಿ 2:23). ಪೌಲನು ತನ್ನ ಜಡುಗಡೆಗಾಗಿ ನಿರೀಕ್ಷಿಸಿದ್ದನು: “ಇದಲ್ಲದೇ ನಾನು ಸಹ ಬೇಗನೇ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ” (ವಚನ 24). ಹೇಗೂ ಆ ವಿಷಯವು ಅನಿಶ್ಚಿತವಾಗಿತ್ತು (1:20). ಆದದರಿಂದ ತನ್ನ ಯೋಜನೆಯನ್ನೂ “ಯೇಸುವಿನ ಚಿತ್ತವಾದರೆ” ಎಂಬ ಪದಕ್ಕೆ ಸೇರಿಸಿದನು (2:19, 24). ಎಲ್ಲವೂ ಸಹ ದೇವರ ಚಿತ್ತಕ್ಕೂ ಒಳಪಟ್ಟದ್ದಾಗಿ ದೇವರ ಕೈಯಲ್ಲಿತ್ತು.

ಫಿಲಿಪ್ಪಿಯವರಿಂದ ಮರು ಸುದ್ದಿಯನ್ನು ಪಡೆಯುವುದಕ್ಕೋಸ್ಕರವಾಗಿ ತಿಮೊಥೆಯನನ್ನು ಕಳುಹಿಸಿದ್ದನು: “ಆದರೆ ಕರ್ತನಾದ ... ಯೇಸುವಿನ ಚಿತ್ತವಾದರೆ ನಾನು ತಿಮೊಥೆಯನನ್ನು ಬೇಗನೇ ಕಳುಹಿಸಿದೇನು ... ಅವನ ಮುಖಾಂತರ ನಿಮ್ಮ ಸಂಗತಿಗಳನ್ನು ತಿಳಿದು ನಾನು ಧೈರ್ಯ ತಂದುಕೊಂಡೇನು” (ವಚನ 19).

ಫಿಲಿಪ್ಪಿಯವರಿಂದ ಶುಭಸಮಾಚಾರವನ್ನು ಹೊಲನು ಅಪೇಕ್ಷಿಸಿ - ಇದನ್ನು ತಿಳಿಸಿರುವನು. ನಾನು ಇಷ್ಟಪಡುವಂತೆ ಪ್ರಸಂಗಗಳಲ್ಲಿ ಕ್ರೋವಿನ್ ರೋಡ್ಡೇ ಎಂಬವರು, “ನೀವು ಅಪೇಕ್ಷಿಸಿದಂತೆ ಒಳ್ಳೆಯ ಜನರನ್ನು ಹೊಂದುವಿರಿ” ಎಂದು ಹೇಳಿರುವರು.

ಪೃಕ್ತಿತ್ವ

ಈ ಪ್ರಮುಖವಾದ ಉದ್ದೇಶಕ್ಕೆ ಹೊಲನು ಏಕೆ ತಿಮೋಥೆಯನ್ನೇ ಆರಿಸಿಕೊಂಡನು? “ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ ಎಂದು ಹೊಲನು ಬರೆದನು” (ವಚನ 20). ಗ್ರೀಕ್ ಭಾಷೆಯ (isopsuchon) ಈ ಪದದ ಅನುವಾದವು ಸಮನಾದ ಆತ್ಮ ಇದರಲ್ಲಿ “ಸಮನಾದ” (iso) ಮತ್ತು “ಆತ್ಮ” (psuche) ಎಂಬ ಎರಡು ಪದಗಳು ಒಟ್ಟಾಗಿರುತ್ತವೆ ಇದರರ್ಥ. “ಒಂದೇ ಆತ್ಮ” ಅಥವಾ “ಒಂದೇ ತರಹದ ಆತ್ಮ” ಎಂಬುದಾಗಿರುತ್ತದೆ. KJVಯಲ್ಲಿ “ಒಂದೇ ಮನುಷ್ಯ” ಎಂಬುದಾಗಿದೆ. “ಒಂದೇ ಆತ್ಮವನ್ನು” ಹೊಂದಿರುವಂತವರನ್ನು ಸೇವೆಯಲ್ಲಿ ಪಡೆದಿರುವಂತದ್ದು ವಿಶೇಷವಾಗಿರುತ್ತದೆ. ದಾವಿದ ಮತ್ತು ಯೋನಾತಾನನ ಕುರಿತು ನಾನು ಯೋಚಿಸುತ್ತೇನೆ. “ಯೋನಾತಾನನ ಪ್ರಾಣವು ದಾವಿದನ ಪ್ರಾಣದೊಡನೆ ಒಂದಾಯಿತು. ಅವನು ಇವನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು” (1 ನಮುವೇಲ 18:1). ಫಿಲಿಪ್ಪಿ 2:20ರಲ್ಲಿ “ಯಥಾರ್ಥ ವಾಗಿ ಚಿಂತಿಸುವವರು” ಅದರ ಅರ್ಥವೇನೆಂದರೆ ಹೊಲನು ಫಿಲಿಪ್ಪಿಯವರ ಮೇಲೆ ಇಷ್ಟಂತ ಚಿಂತನೆಯನ್ನು ತಿಮೋಥೆಯನು ಸಹ ಇಟ್ಟಿದ್ದನು. ನಿಜವಾದ ಮನುಷ್ಯರಿಗೆ ಭಾವೋದ್ವೇಗವು ಇರುತ್ತದೆಯೇ? “ನಿಜವಾದ ಮನುಷ್ಯರು” ಚಿಂತನೆ ಮಾಡುವರೇ? ಹೊಲನ ಪ್ರಕಾರ ಇದು ಸಾತ್ಯವಾಗಿದೆ!

ಚಿಂತನೆ ಮಾಡುವವರು ಬೇರೆ ಯಾರು ಇಲ್ಲ ಎಂದು ಹೊಲನು ಯಥಾರ್ಥವಾಗಿ ಹೇಳುವ ... ಕಾರಣವೇನು ಎಂದು ಕೆಲವರು ಯೋಚಿಸಿದರು. ರೋಮಾಪುರದಲ್ಲೂ ಹೊಲನ ಚಿಂತನೆಯಲ್ಲಿ ಇತರರ ಜೊತೆ ಕೆಲಸದವರು ಇತರ ಸಮಯದಲ್ಲೆಯೂ ಇದ್ದರು - ಲೂಕನು, ಮಾರ್ಕನೆಂಬ ಯೋಹಾನನು, ತುಜೀಕನು ಮತ್ತು ಎಪಫ್ರನು ಇದ್ದರು (ಅಪೊಸ್ತಲರ ಕೃತ್ಯಗಳು 27:1; 28:14-16; ಎಫೆಸ 6:21; ಕೊಲೊಸ್ಸೆ 1:7, 8; 4:7, 8, 12, 14; ಫಿಲಿಮೋನ 23, 24). ಅವರೆಲ್ಲರೂ ಚಿಂತಕರಾಗಿರಲಿಲ್ಲವೆಂದು ಹೊಲನು ತಿಳಿಸುತ್ತಿರುವದಿಲ್ಲ. ಹೊಲನು ಫಿಲಿಪ್ಪಿಯವರಿಗೆ ಈ ಪತ್ರವನ್ನು ಬರೆಯುವ ಸಮಯದಲ್ಲಿ ಅದರಲ್ಲಿ ಯಾರೂ ಸಹ ಹೊಲನ ಜೊತೆ ಆ ಪಟ್ಟಣದಲ್ಲರಲ್ಲ. ಒಂದು ವೇಳೆ ಅವರೆಲ್ಲರನ್ನು ಸೇವೆಗಾಗಿ ಕಳುಹಿಸಿರಬಹುದು. ಇತರ ನಂಬಿಕಸ್ತರಾದ ಪ್ರಸಂಗಗಳು ರೋಮಾಪುರದಲ್ಲಿದ್ದರು (ನೋಡಿಲಿ ಫಿಲಿಪ್ಪಿ 1:14-16); ಇದರ ಕುರಿತಾಗಿ ಏನು? ಬಹುಶಃ ಈ ಪತ್ರವನ್ನು ಬರೆಯುವ ಸಮಯದಲ್ಲಿ ಅವರ ಬಳಿಗೆ ಹೋಗುವ ವದಕ್ಕೆ “ಇತರರಾರೂ ಯೋಗ್ಯರಾಗಿರಲಿಲ್ಲ” ಯಾಕೆಂದರೆ, ಕಷ್ಟಕರವಾದ ಪ್ರಯಾಣವನ್ನು ಮಾಡಿ ಹೋಗುವದಕ್ಕಾಗಿ ಒಪ್ಪಿಗೆ ನೀಡುವವರಿರಲಿಲ್ಲ.

ಅಪೊಸ್ತಲನ ಈ ಪದಗಳನ್ನು ಒಬ್ಬರು ಅನುವಾದಿಸಿ, ಅದು ತಿಮೋಥೆಯನಿಗೆ - ಹೊಸತಿಯು ವ ಪ್ರಶಸ್ತಿ ಒಬ್ಬ ಕ್ರೈಸ್ತನ ಯೋಗ್ಯತೆ. ಎಂದು ಡೈಟಿ ಹೆಂಟಿಕ್ವಾಸ್ತರವರು ಬರೆದು,

ಇಲ್ಲ ಕೆಲವು ಸಂತರಿಗೆ ಬೋಧಿಸಬೇಕಿದೆ. ಚಿಂತಕರು ಯಾರು ಇಲ್ಲ ಇಗೋ ಇಲ್ಲ ಕಟ್ಟಲಟ್ಟಿರುವ ಮುಲಿದ ಮನುಷ್ಯಗಳಿವೆ. ಚಿಂತಕರು ಯಾರು ಇಲ್ಲ. ತ್ರಿಸ್ತನಿಗಾಗಿ ಜನರನ್ನು ಸಂಧಿಸುವ ಅಗತ್ಯವಿದೆ. ಚಿಂತಕರಾರು ಇಲ್ಲ. ಇಲ್ಲ ಮಕ್ಕಳಿಗೆ ಬೋಧಿಸ ಬೇಕಾಗಿದೆ. ಮತ್ತು ತರಬೇತಿ ನೀಡಿ ಕರ್ತನ ಮಾರ್ಗದರ್ಶನವನ್ನು ನೀಡಬಾರದೆ ಚಿಂತಕರಾರು ಇಲ್ಲ.²

ರೋಮಾಪುರದ ಕ್ರೈಸ್ತರು ಏಕೆ ಫಿಲಿಪ್ಪಿಯವರ ಕುರಿತು ಚಿಂತಿಸಲಿಲ್ಲ? ಯೋಗ್ಯರಾದವರು

ವಿಕೆ, ಫಿಲಿಪ್ಪಿಗೆ ಪ್ರಯಾಣಿಸಲಲ್ಲ? ಪಾಲನು ಮುಂದುವರಿಸಿ, “ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ ಎಂದು ತಿಳಿಸಿದನು” (ವಜನ 21). ಕ್ರೈಸ್ತರ ಜೀವಿತವು ರೋಮಾಪುರದಲ್ಲ ಮುಂದುವರಿಯುವಾಗ, ವಿಭಿನ್ನವಾದ ವೈರಿಗಳ ದೂರದಲ್ಲರುವ ಫಿಲಿಪ್ಪಿಯ ಬಗ್ಗೆ ಚಿಂತಿಸುವವರು ಯಾರೂ ಇರಲಿಲ್ಲ, ಈ ವಿಷಯದಲ್ಲ ಅವರಾಗಲಿಗೂ ಅನುಕ್ರಮ ಇರಲಿಲ್ಲ. “ಫಿಲಿಪ್ಪಿಯವರ ಕೊರತೆಯ ಬಗ್ಗೆ ತಿಳಿಸುವಾಗ, ವಿಕೆ ನಾವು ಅವರ ಬಗ್ಗೆ ಚಿಂತಿಸಬೇಕು? ಎಂದು ಅವರು ಹೇಳುವವರಾಗಿದ್ದರು!” ನಮಗೆ ಇಲ್ಲಿ ಹೆಚ್ಚಿನ ಕೊರತೆಗಳಿರುವದರಿಂದ, ಇತರರ ಬಗ್ಗೆ ಚಿಂತನೆ ಮಾಡಲು ಅನುಭವ, ಈ ವಿಧವಾದ ಅತ್ಯವು ಪ್ರಪಂಚದಾದ್ಯಂತ ಸುವಾರ್ತಾ ಸೇವೆಗೆ ಅಡಚಣೆಯಾಗಿವೆ. ಕಾಲಗಳು ಕಳೆಯುತ್ತಿರುವಂತೆ ಈ ವಿಧವಾದ ಸ್ವಾರ್ಥದ - ಅತ್ಯವು ಇನ್ನೂ ಸಂಕುಚಿತಗೊಳ್ಳುತ್ತದೆ:

- “ನನ್ನ ದೇಶದಲ್ಲಯೇ ಅನೇಕ ಕೊರತೆಗಳಿರುವಾಗ ಪ್ರಪಂಚದ ಕೊರತೆಯ ಬಗ್ಗೆ ಹೇಗೆ ಚಿಂತಿಸಲ?”
- “ನಾನಿರುವ ಪಟ್ಟಣದಲ್ಲಯೇ ಕೊರತೆಗಳಿರುವಾಗ ನನ್ನ ದೇಶದ ಬಗ್ಗೆ ವಿಕೆ ಚಿಂತಿಸಲ?”
- “ನಾನಿರುವ ಸಭೆಯಲ್ಲಯೇ ಅನೇಕ ಕೊರತೆಗಳಿರುವಾಗ ನನ್ನ ಪಟ್ಟಣದ ಬಗ್ಗೆ ವಿಕೆ ಚಿಂತಿಸಲ?”
- “ನನ್ನಲ್ಲಯೇ ಅನೇಕ ಕೊರತೆಗಳಿರುವಾಗ ನನ್ನ ಸಭೆಯಲ್ಲರುವ ಇತರ ಸದಸ್ಯರ ಬಗ್ಗೆ ನಾನು ಯಾಕೆ ಚಿಂತೆಮಾಡಲ?”

ಪಾಲನು ತಿಳಿಸಿರುವ ಈ ಅತ್ಯವು ಸುವಾರ್ತಾ ಸೇವೆಗೆ ಎಲ್ಲಾದಕ್ಕಿಂತಲೂ ಪ್ರಮುಖವಾದ ಅಡಚಣೆಯಾಗಿರುತ್ತದೆ. “ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ.” ಒಂದು ಸಭೆಯ ಮುಂಭಾಗದ ನಾಮಫಲಕದ ಮೇಲೆ: “ಯೇಸು ಮಾತ್ರ” “JESUS ONLY” ಎಂಬ ಹೆಸರನ್ನು ನೋಡಿದನು ನಂತರ “US ONLY” “ನಾವು ಮಾತ್ರ”³ ಎಂಬ ಬೆಸ್ತಿಯನ್ನು ನೋಡಿದಾಗ ಆ ಮೊದಲನ ಮೂರು ಅಕ್ಷರಗಳು ಜರುಗಾಳಿಯಿಂದ ತಿಲಿ ಹೋದಂತಾಯಿತು. ಈ ಪದಗಳು, ಕೆಲವರ ಕುರಿತಾಗಿ ದುಃಖಕರ ಸೂಚನೆಯನ್ನು ನೀಡುತ್ತದೆ. “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲ” (1 ಕೊರಿಂಥ 10:24). ಎಂಬ ಸಮಯವನ್ನು ಪಾಲನು ನೀಡಿರುವನು. ಅವನು ಸಹ ಸ್ವಾರ್ಥ ಚಿಂತಕನಾಗಿರದಂತೆ ಸವಾಲನ್ನು ಎದುರಿಸಿದನು “ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯ ರೆಲ್ಲರೂ ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸುತ್ತೇನೆ” (1 ಕೊರಿಂಥ 10:33). ಈ ದಿವಸಗಳಲ್ಲ ಚಿಂತಿಸುವಂತ ಸ್ತ್ರೀ - ಪುರುಷರ ಅಗತ್ಯವಿದೆ. ಮನೆಯವರ ಕುರಿತಾಗಿಯೂ ಮತ್ತು ಪರದೇಶ ಸ್ಥರವರಿಗಾಗಿಯೂ, ಇರುವ ಕೊರತೆಗಳನ್ನು ನೀಗಿಸುವ ಇಷ್ಟವುಳ್ಳವರ ಅಗತ್ಯತೆ ಇದೆ. ನಾನು ಮಿಷನರಿಯಾಗಿ ಕೆಲಸ ನಿರ್ವಹಿಸುವಾಗ ಅನೇಕರನ್ನು ಮಿಷನರಿಯಾಗಬೇಕೆಂದು ಉತ್ತೇಜಿಸಿದೇನು. ಅದರೆ ಅವರ ಈ ಲೋಕದ ಕನಸುಗಳು ಅವರನ್ನು ಮಿಷನರಿಯಾಗಲಿಗಾಗಿ ಮಾಡಲು ಅಡಚಣೆ ಮಾಡಿದವು.

ಧೈರ್ಯವಾಗಿದ್ದ ವ್ಯಕ್ತಿ (2:25-30)

ಪಾಲನು ತಿಮೊಥೆಯನನ್ನು ಕಳುಹಿಸುವ ಉದ್ದೇಶವನ್ನು ಹೊಂದಿದ್ದನು, ಅವನ ಬಾಧೆಗಳ ನಂತರ ಅದನ್ನು ಅವನು ಮಾಡುವದಕ್ಕಿದ್ದನು. ಅವನ ಬದಲಾಗಿ ಮತ್ತೊಬ್ಬನು ಫಿಲಿಪ್ಪಿಗೆ ಪ್ರಯಾಣಮಾಡುವ ಅಗತ್ಯತೆ ಇತ್ತು. ತಕ್ಷಣವೇ ಪಾಲನು ಎಪಫ್ರೋದೀತನನ್ನು ಕಳುಹಿಸಿದನು.

ಅವನ ಸೇವೆ

ಎಪಫ್ರೋದೀತನ ಕುರಿತಾಗಿ, ಅವನು ಉತ್ತಮನಾದ ದೇವ ಸೇವಕನು ಎಂಬುದಾಗಿ ಫಿಲಿಪ್ಪಿ ಪುಸ್ತಕದಲ್ಲಿ ಮಾತ್ರ ಗಮನಿಸುತ್ತೇವೆ. “ಪೂರ್ವ ಕಾಲದ ಸಾಹಿತ್ಯಗಳಲ್ಲಿ ಈ ಹೆಸರನ್ನು ಆಗಾಗ್ಗೆ ಉಪಯೋಗಿಸಿ, ಚಿಕ್ಕದಾಗಿ ಎಪಫ್ರನು ಎಂಬುದಾಗಿ ನಮೂದಿಸಲಾಗಿದೆ.”⁴ (ಕೊಲೊಸ್ಸೆಯಲ್ಲಿ ನಮೂದಾಗಿರುವ ಎಪಫ್ರೋದೀತನು ಇವನಾಗಿರಲಲ್ಲವೆಂಬುದು ಸಾಮಾನ್ಯ ಅಭಿಪ್ರಾಯವಿದೆ [ನೋಡಿಲಿ ಕೊಲೊಸ್ಸೆ 1:7; 4:12; ಫಿಲಿಮೋನ 23].) ಗ್ರೀಕ್ ಭಾಷೆಯ ಹೆಸರಾಗಿತ್ತು “ಆನಂದ” ಎಂಬ ಅರ್ಥವಿದೆ. ಯಾವದೇ ದೃಷ್ಟಿಯಲ್ಲಿ ಗಮನಿಸಿದರೂ, ಎಪಫ್ರೋದೀತನು “ಆನಂದವಾಗಿಯೇ” ಇದ್ದ ವ್ಯಕ್ತಿಯಾಗಿದ್ದನು.

ಫಿಲಿಪ್ಪಿ ಸಭೆಯವರು ರೋಮಾಪುರದಲ್ಲಿದ್ದ ಪೌಲನಿಗೆ ಸಹಾಯವನ್ನು ಕಳುಹಿಸಿದ್ದರು (ನೋಡಿಲಿ 1:5). ಫಿಲಿಪ್ಪಿ ಸಭೆಯವರು, ಮಕೆದೋನ್ಯ ಸಭೆಯವರಂತೆ ಬಡವರಾಗಿದ್ದರು (ಗಮನಿಸಿ 2 ಕೊಲಿಂಥ 8:1, 2; ಅಪೊಸ್ತಲರ ಕೃತ್ಯಗಳು 16:12); ಅವರು ಪೌಲನು ಇರುವಂತೆ ಸ್ಥಳವನ್ನು ತಿಳಿಸಿಕೊಂಡವರಾಗಿ ಅವರಿಗೋಸ್ಕರ ನಿಧಿಯನ್ನು ಸಂಗ್ರಹಿಸಿದರು. ಅದನ್ನು ಪೌಲನಿಗೆ ತಲುಪಿಸಲು ಎಪಫ್ರೋದೀತನನ್ನು ಕಳುಹಿಸಿದರು (ಫಿಲಿಪ್ಪಿ 4:18).

2:25ರಲ್ಲಿ ಎಪಫ್ರೋದೀತನನ್ನು “ನಿಮ್ಮ ಸಹಭವನೂ” ಎಂದು ಕರೆಯಲಾಗಿದೆ ಈ ಪದವನ್ನು “ಸಂದೇಶಕನು” ಎಂದು ಅನುವಾದಿಸಲಾಗಿದೆ (GK.: *apostolon*) “ಅಪೊಸ್ತಲನು” ಎಂಬ ಪದವು ಈ ಪದಕ್ಕೆ ಮೂಲವಾಗಿದೆ. ಇದು ಜೊತೆಪದವಾಗಿದ್ದು ತ್ರಿಯಾಪದದೊಂದಿಗೆ ಉಪಸರ್ಗಾವ್ಯಯವನ್ನು ಸೇರಿಸಿದರೆ preposition ಅದರ ಅರ್ಥ “ಇಂದ” (*apo*) ಆ ಪದವು “ಕಳುಹಿಸು” ಎಂಬುದಾಗಿದೆ (*stello*) ನಾಮಪದದರ್ಥ. “ಕಳುಹಿಸಲ್ಪಟ್ಟವನು” ಹೊಸ ಒಡಂಬಡಿಕೆಯಲ್ಲಿ ಯೇಸುವಿನಿಂದ ಕಳುಹಿಸಲ್ಪಟ್ಟವರಿಗೆ ಪ್ರಾರಥನಾಕವಾಗಿ ಈ ಪದವನ್ನು ಉಪಯೋಗಿಸಲಾಗಿದೆ: 12 ಜನರು (ಮತ್ತಾಯ 10:2; ಅಪೊಸ್ತಲರ ಕೃತ್ಯಗಳು 1:2, 26; 2:42, 43) ಮತ್ತು ಪೌಲನು (ಗಮನಿಸಿ ರೋಮಾಪುರ 1:1; 11:13; ಗಲಾತ್ಯ 1:1, 17). ಇದರಲ್ಲಿರುವ ಎರಡನೆಯ ಅರ್ಥ ಸಭೆಯಿಂದ ಕಳುಹಿಸಲ್ಪಟ್ಟವರು ಎಂಬುದಾಗಿದೆ (ಅಪೊಸ್ತಲರ ಕೃತ್ಯಗಳು 14:14; ರೋಮಾಪುರ 16:7; 2 ಕೊಲಿಂಥ 8:23). ಫಿಲಿಪ್ಪಿ 2:25ರಲ್ಲಿ “ನೀನು ಕಳುಹಿಸಲ್ಪಟ್ಟವನು” ಎಂಬ ಅರ್ಥವಿದೆ. ಎಪಫ್ರೋದೀತನಲ್ಲಿ ಭರವಸೆಬಿಟ್ಟಿದ್ದರಿಂದ. (ಅವನನ್ನು ಅವರು ಫಿಲಿಪ್ಪಿ ಸಭೆಯ ಮೇಲ್ವಿಚಾರಕನು ಆಗಿರಬಹುದು ಎಂಬುದಾಗಿ ಅನೇಕ ಬರಹಗಾರರು ಶಂಕಿಸಿದ್ದಾರೆ ಒಂದು ವೇಳೆ ಇರಬಹುದು ವಾಕ್ಯವು ಅದನ್ನು ತಿಳಿಸುವುದಿಲ್ಲ.)

ಎಪಫ್ರೋದೀತನು ಒಂದು ಸಾಲಿ ರೋಮಾಪುರವನ್ನು ಸಂಧಿಸಿದ ತಕ್ಷಣವೇ, ಹಣವನ್ನು ನೀಡಿ ಫಿಲಿಪ್ಪಿಗೆ ಹಿಂದಿರುಗಲಿಲ್ಲ. ಅಪೊಸ್ತಲನನ್ನು ಸಂಪ್ರೀತಿಸಲು ಅಲ್ಲಿಯೇ ಉಳಿದನು. ಅವನನ್ನು ಕುರಿತು ಪೌಲನು ಫಿಲಿಪ್ಪಿಯವರಿಗೆ ನೀವು ಕಳುಹಿಸಿದ ನಿಮ್ಮ ಸಹಭವನು, “ನನ್ನ ... ಕೊರತೆಯಲ್ಲಿ ಸಹಾಯಕನಾಗಿರುವನು ಅಂದನು” (ವಚನ 25). “ಸೇವಕನು” ಎಂಬ ಪದವು *diakonos* ಎಂಬ ಪದಕ್ಕಿಂತ ಬಿಭಿನ್ನವಾಗಿದೆ. *Leitourgos* ಎಂಬ ಆಕಾರವನ್ನು ಹೊಂದಿರುತ್ತದೆ ವಿಲಿಯಮ್ ಬಾರ್ಕ್ ಇದನ್ನು ಬಿವಲಿಸಿ,

ಗ್ರೀಕ್ ಸಮಾಜದಲ್ಲಿ ಈ ಪದವು ಪ್ರಬುದ್ಧವಾದ ಪದವಾಗಿತ್ತು. ಪುರಾತನ ಗ್ರೀಕ್ ದೇಶದಲ್ಲಿ ಕೆಲವರು ತಮ್ಮ ದೇಶವನ್ನು ಅತಿಯಾಗಿ ಪ್ರೀತಿಯಾಡುತ್ತಿದ್ದರು. ಸಾರ್ವತ್ರಿಕ ಕೆಲಸಗಳನ್ನು ತಮ್ಮ ಸ್ವಂತ ಖರ್ಚಿನಿಂದ ಮಾಡುತ್ತಿದ್ದರು, ರಾಯಬಾಲಿ ಕಛೇರಿಗಳನ್ನು ಅಥವಾ ಒಬ್ಬ ಕಬಿಯ ನಾಟಕವನ್ನು ಅವರೇ ಮಾಡಿಸುತ್ತಿದ್ದರು ಅಥವಾ ಆಟಗಾರರ ವೆಚ್ಚಗಳನ್ನು ಅವರೇ ಭರಿಸುತ್ತಿದ್ದರು, ನೌಕಾಪಡೆಯನ್ನು ನಿರ್ಮಿಸಿ ಅದರಲ್ಲಿರುವ ನೈಸರ್ಗಿಕ ವೆಚ್ಚವನ್ನು ಭರಿಸುತ್ತಿದ್ದರು ಅವರು ದೇಶದ ಉನ್ನತ ಕೊಡುಗೆ ದಾನಿಗಳಾಗಿದ್ದರು, ಅವರನ್ನು *leitourgoi* ಎಂದು ಕರೆಯುತ್ತಿದ್ದರು.⁵

ಫಿಲಿಪ್ಪಿಯವರ ಪರವಾಗಿ ಎಪಫ್ರೋದೀತನು ಪೌಲನಿಗೆ ಲಾಭದಾಯಕವಾದ ವ್ಯಕ್ತಿಯಾಗಿದ್ದನು. ವಚನ 30ರಲ್ಲಿ “ನೀವು ಮಾಡಬೇಕಾದ ಕಾರ್ಯವನ್ನು ಅವನು ಪೂರ್ಣಮಾಡಿದನು” ಎಂದು ತಿಳಿಸಲಾಗಿದೆ. “ಇಂಗ್ಲೀಷ್ ಭಾಷೆಯ ಈ ಪದವು [“ನೀವು ಮಾಡಬೇಕಾದದ್ದನ್ನು” ಎಂದರೆ] ಬೈಯುವುದು ಎಂಬುದಾಗಿದ್ದರೂ, ಗ್ರೀಕ್ ಭಾಷೆಯ ಈ ಅರ್ಥವಿರುವದಿಲ್ಲ.”⁶ ರೋಮಾಪುರದಲ್ಲ ಫಿಲಿಪ್ಪಿಯವರು ಪೌಲನ ಸಂಗಡ ಇಲ್ಲದೆ ಇರುವುದೇ “ಆ ಕೊರತೆಯಾಗಿತ್ತು.” ಮುಂದಿನ ಅಧ್ಯಾಯದಲ್ಲ ಪೌಲನು ನನ್ನ ವಿಷಯ ವಾದ ನಿಮ್ಮ ಯೋಚನೆಯು, “ಇಷ್ಟು ದಿವಸಗಳಾದ ಮೇಲೆ ಜಗುಲಿದ ... ಯಾಕಂದರೆ ನಿಮಗೆ ... ಈ ಹಿಂದೆ ಅವಕಾಶವು ದೊರಕಿರಲಿಲ್ಲ” (4:10). ಅವರ ಪ್ರತಿನಿಧಿಯಾದ ಎಪಫ್ರೋದೀತನ ಮುಖಾಂತರ ಅವರೇ ಮಾಡಬೇಕಾದದ್ದನ್ನು ಮಾಡಿದ್ದರು. CJBಯಲ್ಲಿ “ಸಹಾಯವನ್ನು ನೀವು ಮಾಡದೆ ಇರುವ ಪರಿಸ್ಥಿತಿ ಇದ್ದದರಿಂದ ಎಂಬುದಾಗಿದೆ.”

ನಿರ್ದಿಷ್ಟವಾದ ಯಾವ, ಕಾರ್ಯವನ್ನು ಎಪಫ್ರೋದೀತನು ಮಾಡಿದ್ದನು? ಅವನು ಪ್ರಸಂಗಿ ಅಥವಾ ಬೋಧಕನು ಎಂಬ ಸೂಚನೆಯು ಎಲ್ಲಯೂ ಇರುವದಿಲ್ಲ, ಆದರೆ ಅವನು “ಸೇವಕನಾಗಿದ್ದನು” - ಪೌಲನು ಕೊರತೆಗಳನ್ನು ನೀಗಿಸುವ ಸಹಾಯಕನಾಗಿದ್ದನು - ಪೌಲನು ವೃದ್ಧನಾಗಿ ಸರಪಣಿಗಳಿಂದ ಇನ್ನೊಬ್ಬ ಸೈನಿಕನೊಂದಿಗೆ ಕಟ್ಟಲ್ಪಟ್ಟವನಾಗಿದ್ದನು (ಫಿಲಿಮೋನ 9; ಎಫೆಸ 6:20). ಯಾರಾದರು ಅವನಿಗೆ ಆಹಾರವನ್ನು ಖರೀದಿಸಿ, ಸಿದ್ಧಪಡಿಸಬೇಕಿತ್ತು, ಅವನಿಗೆ ವಸ್ತ್ರಗಳನ್ನು ತೊಡಿಸಬೇಕಿತ್ತು, ಅವನ ಕೊಠಡಿಯನ್ನು ಸ್ವಚ್ಛವಾಗಿ ಇಡಬೇಕಿತ್ತು, “ಶರೀರದಲ್ಲಿದ್ದ ಶೂಲದ ವೇದನೆಯನ್ನು” ಶಮನಪಡಿಸಬೇಕಿತ್ತು (2 ಕೊರಿಂಥ 12:7) ಅದರಿಂದ ಅವನು ಹಾಸಿಗೆಯಲ್ಲಿದ್ದನು. (ಅದು ಅವನ ಧೈಹಿಕವೇದನೆ ಎಂದು ನಾನು ಬಾವಿಸುತ್ತೇನೆ.) ಕೆಲವು ಸಾರಿ, ಪೌಲನಿಗೆ ಜೊತೆಯಲ್ಲರುವದರ ಅಗತ್ಯತೆ ಇತ್ತು, ಈ ವಿಷಯಗಳ ಸಂಗಡ, ಒಡಂಬಡಿಸಿ ಸಂದೇಶಗಳನ್ನು ಕಳುಹಿಸಬೇಕಿತ್ತು, ಅಹವ್ಯಾನಗಳನ್ನು ವಿಸ್ತರಿಸಬೇಕಿತ್ತು.

ಎಪಫ್ರೋದೀತನು, ಈ ಸೇವೆಯನ್ನು ಎಷ್ಟುಕಾಲ ಮುಂದುವರಿಸಿದನು ಎಂದು ತಿಳಿದು ಬರುವದಿಲ್ಲ ಒಂದು ವೇಳೆ ಅನೇಕ ತಿಂಗಳುಗಳಿರಬಹುದು. ಅವನು ಅಲ್ಲಿಗೆ ಬಂದ ನಂತರ ಅಸ್ವಸ್ಥಗೊಂಡನು. ಅವನ ಅಸ್ವಸ್ಥತೆಯ ಸಂದೇಶವು ಫಿಲಿಪ್ಪಿಯವರಿಗೆ ತಿಳಿಯಿತು ಫಿಲಿಪ್ಪಿಯವರು ಅವನ ಅಸ್ವಸ್ಥತೆಯನ್ನು ಕುರಿತು ತಿಳಿದರು ಎಂಬ ಸಂದೇಶವನ್ನು ರವಾನಿಸಲಾಯಿತು. ಆ ಕಾಲದಲ್ಲ ಪ್ರಯಾಣವು ನಿಧಾನ ಗತಿಯಲ್ಲಿದ್ದರಿಂದ ಸಂದೇಶವು ನಿಧಾನವಾಗಿ ರವಾನೆಯಾಗುತ್ತಿತ್ತು. ಈ ಸಮಯದ ಅಂತರದಲ್ಲಿ, ಎಪಫ್ರೋದೀತನು ಪೌಲನಿಗೆ ಹೆಚ್ಚು ಸೇವೆ ಮಾಡಿದನು.

ಕೆಲವರು ಎಪಫ್ರೋದೀತನ ಸೇವೆಯು ಅತಿಪ್ರಾಮುಖ್ಯವಾಗಿರಲಿಲ್ಲ ಎಂದು ಭಾವಿಸುವರು ಆದರೆ ಪೌಲನು, ಅವನು “ಕ್ರಿಸ್ತನ ಸೇವೆಯನ್ನು” ಮಾಡುತ್ತಿದ್ದನು ಅಂದನು (ಫಿಲಿಪ್ಪಿ 2:30). ಅವನ ಸೇವೆಯ ಕುರಿತು ಪೌಲನು: “ನನ್ನ ಜೊತೆ ಸೇವಕನು, ಸಹೋದರನು ಮತ್ತು ಸಹ ಭಟನೂ” ಎಂದು ತಿಳಿಸಿರುವನು (ವಚನ 25).

ಕರ್ತನಿಗಾಗಿ ಮಾಡಿದ ಕಾರ್ಯವು ಅತಿ ಪ್ರಾಮುಖ್ಯವಾದದ್ದೆ. ಪ್ರಸಂಗಿಸುವದು, ಬೋಧಿಸುವದು ಆರಾಧನೆಯಲ್ಲಿ ನಡೆಸುವುದು ಪ್ರಮುಖ ಕಾರ್ಯವೆ - ಅದೇ ಲೀತಿಯಲ್ಲಿ ಸಹೋದರ ಸಹೋದರಿಯರನ್ನು ಉತ್ತೇಜಿಸುವುದು, ಮರಣದ ಮನೆಯಲ್ಲಿ ಸಂತ್ರೇಸುವುದು, ಆನಾರೋಗ್ಯದಲ್ಲರುವವರಿಗೆ ಆಹಾರ ನೀಡುವುದು ಸಹ ಪ್ರಮುಖವೇ (ಮತ್ತಾಯ 10:42; 25:31-46). ಈ ವಿಧವಾದ ಸೇವೆಯನ್ನೂ ಮಾಡಬಹುದಾದ ಅನೇಕ ಕ್ರೈಸ್ತರ ಅಗತ್ಯತೆ ಇದೆ - ಜನರು ಮೆಚ್ಚದೆ ಇದ್ದರು, ಕರ್ತನ ಕಾರ್ಯವು ಅಭಿವೃದ್ಧಿಯಾಗುವಂತೆ ಕಾರ್ಯನಿರ್ವಹಿಸಬೇಕು.

ಅವನ ಸಮರ್ಪಣೆ

ಎಪಫ್ರೋದೀತನು ಸೇವೆ ಮಾಡಿದ ನಿಮಿತ್ತ, ಅದಕ್ಕೆ ಪ್ರತಿಯಾಗಿ ಅಸ್ವಸ್ಥಗೊಂಡನು: ವಚನ 26ರಲ್ಲಿ “ಅವನು ಅಸ್ವಸ್ಥನಾದನು” ವಚನ 27ರಲ್ಲಿ “ಅವನು ರೋಗದಲ್ಲ ಜಿದ್ದು ಸಾಯುವ ಹಾಗಿದ್ದನು” ಎಂಬುದಾಗಿದೆ. ಅವನ ಸ್ವೇಹಿತರೆಲ್ಲರೂ ಅವನ ಹಾಸಿಗೆಯ ಸುತ್ತಲೂ ಇರಬಹುದು ಎಂದು ಊಹಿಸುತ್ತೇನೆ. “ಅವರ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ ಅವನ ಈ ರಾತ್ರಿಯಲ್ಲಿಯೇ ಸಾಯಬಹುದು ಎನ್ನುತ್ತಿದ್ದರು” ಅವನ ಮರಣವು, ಅವನ ಕೆಲಸಕ್ಕೆ ಸಂಬಂಧಿಸಿತ್ತು. ವಚನ 30ರಲ್ಲಿ “ಅವನು ಜೀವದ ಆಶೆಯನ್ನು ತೊರೆದು ಕ್ರಿಸ್ತನ ಕೆಲಸದ ನಿಮಿತ್ತ ಸಾಯುವ ಹಾಗಿದ್ದನು.”

ಫಿಲಿಪ್ಪಿ ಪತ್ರಿಕೆಯ ಕುರಿತಾಗಿ ಬರೆಯುವ ಮೊದಲು ನನ್ನ ಹೆಂಡತಿಯ ಜೊತೆಯಲ್ಲಿ ಈ ಪುಸ್ತಕವನ್ನು ಓದುತ್ತಿದ್ದೆನು. ಪ್ರತಿ ರಾತ್ರಿ, ಊಟದ ನಂತರ ನಾವು ಒಂದು ಪುಟವನ್ನು ಓದುತ್ತಿದ್ದೆವು. ನಾವು ಇತರೆ ಅನುವಾದವನ್ನು ಓದುತ್ತಿದ್ದೆವು. ಎಪಫ್ರೋದೀತನು “ತನ್ನ ಜೀವದ ಹಂಗನ್ನು” ತೊರೆದು ಕ್ರಿಸ್ತನ ಕೆಲಸದ “ನಿಮಿತ್ತ ಮರಣಕ್ಕೆ” ಹತ್ತಿರವಾಗಿದ್ದನು ಎಂಬ ವಿಷಯವು ನನ್ನನ್ನು ಚಕಿತಗೊಳಿಸಿತ್ತು. ಪ್ರತಿಸಲ ಅದನ್ನು ಓದಿದಾಗ, “ತನ್ನ ಜೀವವನ್ನು ಮುಡಿಪಾಗಿಡುವಂತೆ ಯಾವ ಕೆಲಸವನ್ನು ಎಪಫ್ರೋದೀತನು ಮಾಡಿದನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದೆನು?” ಆ ವಿಷಯವನ್ನು ಧ್ಯಾನಿಸಿದ ನಂತರ ನಿಶ್ಚಯವಾಗಿ ವಿನನ್ನೂ ಹೇಳಲಾರೆ, ಆದರೆ ವಿವರಣೆಕಾರರ ಕೆಲವು ಊಹೆಗಳನ್ನು ನಿಮಗೆ ತಿಳಿಸುವೆನು:

- ಹಣವನ್ನು ತೆಗೆದುಕೊಂಡು, 700 ನೂರು ಮೈಲಿಗಳ ಅಂತರದಲ್ಲಿದ್ದ ರೋಮಾಪುರವನ್ನು ಸೇರುವುದು ಕಷ್ಟಕರವಾಗಿತ್ತು - ಒಂದು ವೇಳೆ ಕೆಲವರು ಅವನ ಮೇಲೆ ಅಕ್ರಮಣ ಮಾಡಿರಬಹುದು; ಲೂಕ 10:30ರಲ್ಲಿ ಇದು ಸಾಮಾನ್ಯ ವಿಷಯವಾಗಿತ್ತು. ಒಂದು ವೇಳೆ ಅವನು ಅಕ್ರಮಣಕ್ಕೆ ಒಳಗಾಗಿದ್ದರೂ, ಪೊಲಿಸ್ ಕಾಣಿಕೆಯನ್ನು ಸಂರಕ್ಷಿಸಿದ್ದನು.
- ಅಲ್ಲಲ್ಲಿ ಖಾಯಿಲೆಗಳು ಇದ್ದದ್ದರಿಂದ ಪ್ರಯಾಣವು ಕಷ್ಟಕರವಾಗಿತ್ತು. ಆ ಪ್ರಯಾಣದಲ್ಲಿ ಎಪಫ್ರೋದೀತನು ಖಾಯಿಲೆಗೆ ಒಳಗಾಗಿರಬಹುದು.
- ರೋಮಾಪುರದಲ್ಲಿ ಸೇವೆಮಾಡುವಾಗ ರೋಗ ಉಂಟಾಗಿರಬಹುದು. ಜನಸಂದಣಿಯ ಹೆಚ್ಚಾಗಿದ್ದ ಪಟ್ಟಣವಾಗಿದ್ದರಿಂದ ಅನಾರೋಗ್ಯವು ಬೇಗನೆ ಹರಡುತ್ತಿತ್ತು. ರೋಮಾಪುರದಲ್ಲಿ ಜ್ವರವು, ಅಂಟು ಜಾಡ್ಯದಂತೆ ಇತ್ತು ಎಂದು ಪುರಾತನ ಬರಹಗಾರರು ಬರೆದಿರುವರು.
- ಹಿಂಸೆಗೊಳಗಾದ ಪೊಲಿಸೊಂದಿಗೆ ಇದ್ದದ್ದರಿಂದ ಇದು ಸಂಭವಿಸಿರಬಹುದು. ಪೊಲಿಸನ್ನು ಅಪರಾಧಿ ಎಂದು ರೋಮನ್ನರು ಪರಿಗಣಿಸಿದ್ದರು; ಇದಕ್ಕಿಂತಲೂ ಕೆಟ್ಟವಾದ ಅಪರಾಧಿರಲ್ಲ.
- ಅಪರಾಧಿಯಾಗಿ ಶಿಕ್ಷೆಗೆ ಗುರಿಯಾದವನ ಸಂಗಡ ಯಾರಾದರೂ ಜೊತೆಯವರಾಗಿದ್ದರೆ ಅಪರಾಧಿಗೆ ಉಂಟಾದ ಶಿಕ್ಷೆಯು ಇವನಿಗೂ ಸಹ ಉಂಟಾಗುತ್ತಿತ್ತು. “ಯಾಕೆಂದರೆ ಅವನೂ ಸಹ ಆ ಅಪರಾಧದಲ್ಲಿ ಪಾಲುಗಾರನು ಎಂದು ಪರಿಗಣಿಸಲಾಗುತ್ತಿತ್ತು.”⁷
- ಪೊಲಿಸ ಉಪದೇಶಗಳನ್ನು ರವಾನಿಸುವುದು ಕಷ್ಟಕರವಾಗಿತ್ತು. ಅನಾರೋಗ್ಯದವರಿಗಾಗಿ ಸೇವೆ ಮಾಡು ಎಂದು ಪೊಲಿಸು ಹೇಳುತ್ತಿದ್ದನು “ತಮ್ಮ ಜೀವವನ್ನೇ ಹೊಣೆಮಾಡಿ ಅಸ್ವಸ್ಥತೆಯಲ್ಲರುವವರಿಗೆ ಫೋಷೆಣೆ ಮಾಡುತ್ತಿದ್ದ ಸಭೆಯವರನ್ನು ‘ಪರಬೋಲಾನಿ’ ಎಂದು ಕರೆಯುತ್ತಿದ್ದರು ಅ ಜಾಗರೂಕತೆಯ ವ್ಯಕ್ತಿ ಎಂಬ ಅರ್ಥ.”⁸

- ಅವನು ಅತಿಯಾಗಿ ತನ್ನನ್ನು ಸಪರ್ಪಿಸಿಕೊಂಡನು. ಎಪಫೋದೀತ ಮತ್ತು ತಿಮೋಥೆಯ ಹೊರತಾಗಿ, ಇತರ ಎಲ್ಲಾ ಜೊತೆ ಸೇವಕರು ಪಟ್ಟಣದಿಂದ ಹೊರಗೆ ಇರುವಾಗ ಅವರ ಹೊಣೆಯನ್ನು ಇವನೇ ಮಾಡಿರಬಹುದು.

ಎಪಫೋದೀತನ ಅಸ್ವಸ್ಥತೆಗೆ ನಿರ್ದಿಷ್ಟವಾದ ಕಾರಣವು ತಿಳಿಯದಿದ್ದರೂ, ಕ್ರಿಸ್ತನಿಗಾಗಿ ತನ್ನ ಜೀವವನ್ನೇ ಕ್ರಯವಾಗಿಟ್ಟಿದ್ದನ್ನು “ಗಂಡಾಂತರ” ಎಂಬ ಪದವನ್ನು ಗ್ರೀಕ ಭಾಷೆಯ *paraboleuomai* ಎಂದು ಅನುವಾದಿಸಿದೆ) ಜೊಲನು “ಜೊತೆಯಲ್ಲ” ಎಂಬ ಪದದೊಂದಿಗೆ (*para*) “ಎಸೆ” ಎಂಬ ಪದವನ್ನು (*ballo*) ಸೇರಿಸಿರುವನು. ಅಂದರೆ ಅದರರ್ಥ “ಅಪಾಯಕ್ಕೆ ತನ್ನನ್ನೇ ಒಡ್ಡುವುದು” ಈ ಪದವನ್ನು ಜೂಜಾಟದಲ್ಲ ಉಪಯೋಗಿಸಿದ್ದರು ಎಂಬ ಅಂಶವನ್ನು ಬರಹಗಾರನು ತಿಳಿಸುತ್ತಾನೆ. ಸತ್ಯವೇದವು ಜೂಜಿನ ವಿಷಯವಾಗಿ ತಿಳಿಸುತ್ತಿರುವದಿಲ್ಲ. “ಜೂಜಾಟವೆಂದರೆ ಕಷ್ಟಪಡದೇ ಸಂಪಾದಿಸುವ ಹಣದ ನಿಲಿಕ್ಕೆ, ಈ ವಿಷಯವನ್ನು ಸತ್ಯವೇದದ ಅನೇಕ ಭಾಗಗಳು ಮತ್ತು ನಿಯಮಗಳು ಇದನ್ನು ವಿರೋಧಿಸುತ್ತವೆ” (ಹೋಅಸು 2 ಥೆಸಲೆಕೀಕ 3:10; ಎಫೆಸ 4:28; ಗಲಾತ್ಯ 6:7).⁹ ತನ್ನ ಸುರಕ್ಷತೆಗಿಂತಲೂ ಕ್ರಿಸ್ತನ ಸೇವೆಯೇ ಅಮೂಲ್ಯವಾದದ್ದೆಂದು ಎಪಫೋದೀತನು ಪರಿಗಣಿಸಿದನು.

ರಕ್ತ ಬದಲಾವಣೆ ಮಾಡಬೇಕಿದ್ದ ಆರು ವರ್ಷದ ಬಾಲಕಿಯ ಕುರಿತಾಗಿ ನಾನು ಓದಿದ್ದೇನು.¹⁰ ಆಕೆಯು ಅಪರೂಪದ ರಕ್ತವನ್ನು ಹೊಂದಿದ್ದು, ಮತ್ತು ಆ ರಕ್ತವನ್ನು ಆಕೆಯ ಒಂಬತ್ತು ವರ್ಷದ ಅಣ್ಣನು ಮಾತ್ರ ನೀಡಲು ಸಾಧ್ಯವಿತ್ತು. ತನ್ನ ತಂಗಿಯ ರಕ್ತಗಣಿಗಾಗಿ ತನ್ನ ರಕ್ತವನ್ನು ನೀಡಲು ಒಪ್ಪಿ ಕೊಂಡನು. ಅವರು ಅವನ ರಕ್ತವನ್ನು ತೆಗೆಯುತ್ತಿರುವಾಗ, ತನ್ನ ಮುಖವನ್ನು ಎತ್ತಿ ಅಲ್ಲದಂತ ವ್ಯಕ್ತಿಗೆ, “ನಾನು ಯಾವಾಗ ಸಾಯುವೇನು?” ಎಂದು ಕೇಳಿದನು. ರಕ್ತ ನೀಡುವಂತದ್ದು ಮರಣದಲ್ಲ ಅಂತ್ಯವಾಗುತ್ತದೆಂದು ಭಾವಿಸಿದ್ದನು - ಅದರೆ ತನ್ನ ಸಹೋದರಿಯ ಜೀವವನ್ನು ಕಾಪಾಡಲು ತ್ಯಾಗ ಮಾಡಲು ಸಿದ್ಧನಿದ್ದನು. ದೇವರಿಗಾಗಿ ತಮ್ಮನ್ನು ಗಂಡಾಂತರಕ್ಕೆ ಒಳಪಡಿಸಿಕೊಳ್ಳುವವರು. ದೇವರ ಕಾರ್ಯಗಳು ಜೀವಿಸುವಂತೆಯ ಮತ್ತು ಅಭಿವೃದ್ಧಿ ಹೊಂದುವಂತೆಯ ಕಾರ್ಯ ಮಾಡುವವರಾಗಿರುತ್ತಾರೆ. ಇಂತಹವರಿಗಾಗಿ ದೇವರಿಗೆ ಸ್ತೋತ್ರ ಯೋಹಾನನು ಬರೆದು. “ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟಿದ್ದರಲ್ಲಯೇ ಪ್ರೀತಿ ಇಂಥದೆಂದು ನಮಗೆ ತಿಳಿದುಬಂದದೆ. ನಾವು ಸಹ ಸಹೋದರ ರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ” (1 ಯೋಹಾನ 3:16).

ಅವನ ಪರಿಣಿತಿ

ಎಪಫೋದೀತನು ತನ್ನನ್ನು ಕ್ರಿಸ್ತನಿಗೆ ಸಮರ್ಪಿಸಿಕೊಂಡಿದ್ದರಿಂದ, ಅನಾರೋಗ್ಯಕ್ಕೆ ತುತ್ತಾದನು. “ಆದರೆ,” ಜೊಲನು, “ದೇವರು ಅವನನ್ನು ಕರುಣಿಸಿದನು ಅಂದನು” (ವಚನ 27ಬಿ). ಇನ್ನೊಂದು ಪದದಲ್ಲ ಅವನಿಗೆ ಗುಣವಾಯಿತು ಎಂಬದೆ. ಎಲ್ಲಾ ವಿಧವಾದ ಸ್ವಸ್ಥತೆಗಳೂ ದೇವರಿಂದಲೇ ನಡೆಯುತ್ತವೆ. ಜೊಲನು ಮುಂದುವರಿಸಿ, “ಅವನನ್ನು ಮಾತ್ರವಲ್ಲದೆ ನನ್ನನ್ನೂ ಕರುಣಿಸಿದನು, ಇದರಿಂದ ನನಗೆ ದುಃಖದ ಮೇಲೆ ದುಃಖದ ಉಂಟಾಗಲಲ್ಲ” (ವಚನ 27ಸಿ, ಡಿ). “ದುಃಖದ ಮೇಲೆ ದುಃಖ” ಎಂಬುದು ವಾಕ್ಯದ ಅರ್ಥವಾಗಿದೆ ದುಃಖದ ಮೇಲೆ ದುಃಖ ಅಂದರೆ “ಅತಿಯಾದ ದುಃಖ” ಎಂಬದೆ. ಮೊದಲನೆಯ “ದುಃಖ” ಎಂಬ ಪದವು ಎಪಫೋದೀತನ ಅಸ್ವಸ್ಥತೆ ಎರಡನೆಯ “ದುಃಖ” ಎಂಬ ಪದವು ಒಂದು ವೇಳೆ ಅವನಿಗೆ ಮರಣ ಉಂಟಾಗಿದ್ದರೆ ಈ ಪದದ ವ್ಯಾಖ್ಯಾನ ಸರಿಯಾಗುತ್ತಿತ್ತು.

ಎಪಫೋದೀತನು ಗುಣವಾದ ನಂತರ, ಜೊಲನ ಬಳಿಯಲ್ಲಿಯೇ ಅವನು ಇರಬೇಕೆಂದು ಬಯಸುತ್ತ ಉಂಟಾಗಬಹುದಿತ್ತು. ಹಾಗೂ, ಈಗಾಗಲೇ ಅವನ ಅಸ್ವಸ್ಥತೆಯ ಕುರಿತು ಫಿಲಿಪ್ಪಿಯವರು ತಿಳಿಯಲ್ಪಟ್ಟಿದ್ದು ಎಂಬ ಸಂದೇಶವು ಜೊಲನಿಗೆ ರವಾನಿಸಲಾಗಿತ್ತು.

ಅದುದರಿಂದ ಪೌಲನು, “ಎಪಫ್ರೋದೀತನನ್ನು ನಿಮ್ಮ ಬಳಿಗೆ ಕಳುಹಿಸುವ ಅವಶ್ಯ ವೆಂದು ನೆನಸಿದ್ದೇನೆ. ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು ಮತ್ತು ತಾನು ಅಸ್ವಸ್ಥನಾಗಿದ್ದ ವರ್ತಮಾನವನ್ನು ನೀವು ಕೇಳಿದ್ದರಿಂದ ವ್ಯಸನಪಟ್ಟನು” ಅಂದನು (ಪ್ರಚನ 26). ಯೇಸುವಿನ ಗೆತ್ತೇಮನೆ ತೋಟದ ಸನ್ನಿವೇಶದಲ್ಲಿ ಉಂಟಾದ ಮಾನಸಿಕ ವೇದನೆಯ ಕುರಿತು ಇಲ್ಲ ತಿಳಿಸಲಾಗಿದೆ (ಮತ್ತಾಯ 26:37). ಗ್ರೀಕ್ ಭಾಷೆಯಲ್ಲಿ ಇದನ್ನು “ಅಳವಾದ ವೇದನೆಯನಿಬುತ್ತ ಉಂಟಾಗುವ ಆಯಾಸ” ಎಂಬುದಾಗಿದೆ.¹¹ LB ತರ್ಜುಮೆಯಲ್ಲಿ ನಾವು “ಅವನ ಅಸ್ವಸ್ಥತೆಯ ಕುರಿತು ಕೇಳಲ್ಪಟ್ಟಿದ್ದರಿಂದ ಅವರು ನಮ್ಮನ್ನು ನೋಡಲೇ ಬೇಕಾದ ಹಂಬಲವನ್ನು ಹೊಂದಿದ್ದನು ಎಂಬುದು.” ನಾವು ಮನೆಯಿಂದ ದೂರವಿದ್ದು ಸ್ವೇಹಿತರ ಹಾಗೂ ಕುಟುಂಬದವರನ್ನು ನೋಡುವ ಹಂಬಲದ ಅನುಭವವಿದ್ದರೆ, ಎಪಫ್ರೋದೀತನ ಅನುಭವವನ್ನು ಅರ್ಥಮಾಡಿಕೊಳ್ಳುವಿರಿ.

ಎಪಫ್ರೋದೀತನನ್ನು ಫಿಲಿಪ್ಪಿಗೆ ಕಳುಹಿಸುವುದು ಯೋಗ್ಯವೆಂದು ಪೌಲನು ತಿಳಿದನು. ಅದು ಪೌಲನ ಜೀವಿತವನ್ನು ಸಂಕಷ್ಟಕ್ಕೆ ಈಡು ಮಾಡಿದರೂ, ಫಿಲಿಪ್ಪಿಯವರನ್ನು ಮತ್ತು ಎಪಫ್ರೋದೀತನನ್ನು ಸಂತೈಸುವ ಕಾರ್ಯವಾಗಿತ್ತು. “ಪೌಲನು ಅದರಿಂದ ನೀವು ಅವನನ್ನು ನೋಡಿ ತಿಳಿದು ಸಂತೋಷಪಡಬೇಕೆಂತಲೂ, ನನಗೆ ಕೂಡ ದುಃಖ ಕಡಿಮೆಯಾಗಬೇ ಕೆಂತಲೂ ನಾನು ಅವನನ್ನು ಹೆಚ್ಚಾದ ಅವನರದಿಂದ ಕಳುಹಿಸಿದ್ದೇನೆ” (ಫಿಲಿಪ್ಪಿ 2:28). “ಎಲ್ಲಾ ... ಸಭೆಗಳ ಬಿಡುವಾದ ಚಿಂತೆಯು ದಿನದಿನ ನನ್ನನ್ನು ಪೀಡಿಸುತ್ತದೆ” ಎಂದು ಪೌಲನು ತಿಳಿಸಿದನು (2 ಕೊರಿಂಥ 11:28). ಎಪಫ್ರೋದೀತನನ್ನು ಫಿಲಿಪ್ಪಿಗೆ ಕಳುಹಿಸುವ ಮೂಲಕ, ಆ ಸಭೆಯ ಬಾರವು ಪೌಲನಿಗೆ ಅಲ್ಪಮಟ್ಟಿಗೆ ಹಗುರವಾಗುತ್ತಿತ್ತು.

ಎಪಫ್ರೋದೀತನು ಹಿಂದಿರುಗಲು ತಡಮಾಡಿದನು, ಇದು ಚಿಂತನೆಯ ಬಿಡುವೇ ಎಂದು ಅನೇಕ ಬರಹಗಾರರು ತಿಳಿದಿದ್ದರು. ಇದಕ್ಕೆ ಯಾವುದೇ ಸಾಕ್ಷಿಯನ್ನು ನಾನು ಕಾಣುವದಿಲ್ಲ; ಆದರೆ ಫಿಲಿಪ್ಪಿಯವರಿಗೂ ಮತ್ತು ಎಪಫ್ರೋದೀತನಿಗೂ ನಡುವೆ ಇರುವ ಅಳವಾದ ಪ್ರೀತಿ ಮತ್ತು ಬಂಧನವನ್ನು ನಾನು ಕಾಣುತ್ತೇನೆ. ಇದರ ಕುರಿತಾದ ಯಾವ ಲೇತಿಯನ್ನು ಮನ್ನಿಸದೆ, ಅವನನ್ನು ಹಿಂದೆ ಕಳುಹಿಸುವುದು ಪೌಲನ ಯೋಜನೆಯಾಗಿತ್ತು ಎಂಬ ಅಂಶವನ್ನು ಕಾಣುತ್ತೇವೆ.

ಎಪಫ್ರೋದೀತನ ಕುರಿತು ಪೌಲನು ಅಂತ್ಯಗೊಳಿಸುವಾಗ; ಈ ಎಚ್ಚರಿಕೆಯನ್ನು ನೀಡಿದನು: “ಅದುದರಿಂದ ನೀವು ಅವನನ್ನು ನೋಡಿ ತಿಳಿದು ಸಂತೋಷಪಡಬೇಕೆಂದು, ಅಂತವರನ್ನು ಸನ್ಮಾನಕ್ಕೆ ಯೋಗ್ಯರೆಂದು ಎಣಿಸಬೇಕೆಂದು ಮನವಿ ಮಾಡಿದನು” (ರೋಮಾಪುರ 2:29). ಅವನಿಗೆ ಹೆಚ್ಚಾದ ಮಾನವನ್ನು ನೀಡಬೇಕೆಂದನು! ಇದನ್ನು ಕೆಲವರು ಪ್ರತಿಭಟಿಸಿ “ಅವನು ಕೇವಲ ಸಾಧಾರಣವಾದ ಕ್ರೈಸ್ತ ವ್ಯಕ್ತಿಯಾಗಿದ್ದು, ಅಗಮ್ಯವಾದ ಕಾರ್ಯಗಳನ್ನು ಮಾಡಿರುವದಿಲ್ಲ! ಅವನನ್ನು ಯಾಕೆ ಹೆಚ್ಚಾಗಿ ಗೌರವಿಸಬೇಕು?” ಯಾಕೆಂದರೆ, ಅವನಿಗೆ ನೀಡಿದ ಜವಾಬ್ದಾರಿಯನ್ನು ಮನಸ್ಸಾಕ್ಷಿಯಿಂದ ಮಾಡಿ ಮುಗಿಸಿದ್ದನು.

ಪೌಲನು, ಬರೆಯುವಾಗ, “ಅವರವರಿಗೆ ಸಲ್ಲತಕ್ಕದ್ದನ್ನು ಸಲ್ಲಿಸಿರಿ: ... ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸಿರಿ” (ರೋಮಾಪುರ 13:7). ಈ ಹಿನ್ನೆಲೆಯಲ್ಲಿ ಸಮಾಜದ ಇತರ ವ್ಯಕ್ತಿಗಳನ್ನು ಗೌರವಿಸಬೇಕು ಎಂದು ರೋಮಾಪುರ 13:7ರಲ್ಲಿ ತಿಳಿಸಿರುವನು, ಯೋಗ್ಯರಾದವರಿಗೆ ಕಾರ್ಯವು ಯೋಗ್ಯವಾಗಿದೆ. “ಮರ್ಯಾದೆ ಎಂಬ ಪದವನ್ನು” ರೋಮಾಪುರ 13:7 ಮತ್ತು ಫಿಲಿಪ್ಪಿ 2:29ರಲ್ಲಿ “ಮಾನ್ಯರೆಂದು” ಎಣಿಸಿರಿ ಎಂದು ಅನುವಾದಿಸಲಾಗಿದೆ.

ಆದರೆ ನಂಬಗಸ್ತರಾದವರನ್ನು ನಾವು ಈ ಲೇತಿಯಾಗಿ ಒಪ್ಪಿಕೊಳ್ಳುವದಿಲ್ಲ. ದೇವರ ಸೇವೆಯನ್ನು ಮುಗಿಸಿ ಹಿಂದಿರುಗುವ ಮಿಷನರಿ ದಂಪತಿಗಳ ಕುರಿತು ಇದು ಅಪ್ಯಾಯ ಮಾನವಾಗಿರುತ್ತದೆ. ಅವರೊಂದಿಗೆ, ಪ್ರಮುಖವಾದ ಒಬ್ಬ ಆಟಗಾರನು ವಿಮಾನದಲ್ಲಿ

ಪ್ರಯಾಣಿಸುತ್ತಿದ್ದನು, ಅವನನ್ನು ಅನೇಕರು ಸುತ್ತವಲಿದರು, ಆದರೆ ಈ ಮಿಷನರಿಗಳನ್ನು ಅಹ್ವಾನಿಸಲು ಒಬ್ಬರೂ ಇರಲಿಲ್ಲ. ಆ ಮಿಷನರಿಯ ಹೆಂಡತಿಯು ಬೇಸರಗೊಂಡಿದ್ದು ತನ್ನ ಗಂಡನನ್ನು ಈ ರೀತಿ ಸಂತೈಸಿದಳು: “ಮನೆಗೆ ಹಿಂದಿರುಗುವುದು ಪ್ರಮುಖವಲ್ಲ” ನಣ್ಣು ವಿಷಯಗಳನ್ನು ಗ್ರಹಿಸುವಂತೆ ಒಂದು ದಿನವು ಬರುತ್ತದೆ, ಅದಕ್ಕಾಗಿ ದೇವರಿಗೆ ಸ್ತೋತ್ರ (ಮತ್ತಾಯ 25:31-46) - ಈ ಜೀವದಲ್ಲೂ ಜನರು ಅವರನ್ನು ಸನ್ಮಾನಿಸಿದರೆ, ಅದು ಯೋಗ್ಯವಲ್ಲವೇ?

ಇನ್ನೊಬ್ಬರು ಇದನ್ನು ಪ್ರತಿಭಟಿಸಿ, “ನಾವು ಅವರ ಆತ್ಮಿಕ ಜೀವನವನ್ನು ಗೌರವಿಸಿದರೆ, ಅವರಲ್ಲ ಹೆಮ್ಮೆಯು ಉಂಟಾಗುವದಿಲ್ಲವೆ!” ಅದು ಅನಗತ್ಯ. ಫಿಲಿಪ್ಪಿ 2ನೆ ಅಧ್ಯಾಯದಲ್ಲಿ ಹೊಲನು, “ಒಣ ಹೆಮ್ಮೆಯಿಂದ” ಮಾಡುವದನ್ನು ಖಂಡಿಸಿರುವನು (ವಚನ 3) ಆದೇ, ಸಮಯದಲ್ಲಿ, ಅವರನ್ನು “ಮಾನ್ಯರೆಂದೆಣಿಸಿ” ಪೋಷಿಸಬೇಕು (ವಚನ 29). ಅರ್ಲ್ ಹಾವೆಲ್‌ರವರ ಬರವಣಿಗೆಯನ್ನು ನಾನು ಒಪ್ಪುವೆನು,

“ವಂದನೆ” ಎಂಬುದಾಗಿ ಹೇಳುವ ಯಾವುದೇ ಸಂಭವ ಅಪಾಯಕ್ಕೆ ಒಳಗಾಗುವದಿಲ್ಲ. ಅದನ್ನು ಯಥೇಚ್ಛವಾಗಿಯೂ ಅಥವಾ ಪ್ರೀತಿಯಿಂದಲೂ ತೋರಿಸಬಹುದು. ಆದರೆ ಅನೇಕ ಸಭೆಗಳು ಮತ್ತು ಸದಸ್ಯರುಗಳು. ಇದನ್ನು ತೋರಿಸದೆ ಅವಮಾನಕ್ಕೆ ಒಳಗಾಗಿರುವರು.¹²

“ದೇವರಿಗೆ ಸಲ್ಲುವ ಯಾವುದೇ ಗೌರವವನ್ನು ಮನುಷ್ಯನು ಹೊಂದಬಾರದು, ಅದು ಸತ್ಯವೇ, ಆದರೆ ಮನುಷ್ಯರಿಗೂ ಸಲ್ಲುವಂಥ ಗೌರವವುಂಟು.”¹³ ಫಿಲಿಪ್ಪಿ 2:25-30ರವರಿಗೆ “ಹೊಲನು ತಾನೇ ಎಪಫ್ರೋದೀತನನ್ನು ಸನ್ಮಾನಿಸಿದ್ದನು. ರೋಮಾ ಸಾಮ್ರಾಜ್ಯದ ಯುದ್ಧ ಭೇದರು ತಮ್ಮ ಸಾಮ್ರಾಜ್ಯಕ್ಕಾಗಿ, ಪ್ರಪಂಚದ ಮುಂದೆ ಹೊರಾಡಿದ್ದರೂ, ಅವರು ಮರೆಯಲ್ಪಟ್ಟಿದ್ದಾರೆ, ಆದರೆ ಆ ಸ್ಥಳದಲ್ಲಿ ನೆಲೆಸಿದ್ದ. ಈ ದೀನನಾದ ಕ್ರಿಸ್ತನ ಹಿಂಬಾಲಕನನ್ನು ಈ ಸತ್ಯ ವಾಕ್ಯಗಳ ಮೂಲಕ ನೆನಪು ಮಾಡಲಾಗುವುದು.”¹⁴ ಕ್ರೈಸ್ತರಾದ, “ನಾವು ಇತರರನ್ನು ಪ್ರಮುಖರು ಎಂದು ತಿಳಿಯುವ ಶ್ರೇಷ್ಠ ಸ್ನೇಹವನ್ನು ಹೊಂದಿದವರಾಗಿ, ಅವರ ಘನತೆಯನ್ನು ತಿಳಿಯಬೇಕು.”¹⁵

ಮುಕ್ತಾಯ

ನಿಸ್ವಾರ್ಥದ ಅಗತ್ಯತೆಯನ್ನು ಹೊಲನು ಫಿಲಿಪ್ಪಿ ಬರವಣಿಗೆಯಲ್ಲಿ ತಿಳಿಸಿರುವನು (2:3, 4). ನಂತರ ಯೇಸುವಿನ ನಿಸ್ವಾರ್ಥದ ಕುರಿತು ಉದಾಹರಣೆಯನ್ನು ನೀಡಿರುವನು (2:5-8). ನಂತರ, ಇಬ್ಬರು ವ್ಯಕ್ತಿಗಳಾದ ಎಪಫ್ರೋದೀತ ಮತ್ತು ತಿಮೊಥಿಯ ಉದಾಹರಣೆಗಳನ್ನು ನೀಡಿ “ಕ್ರಿಸ್ತನ ಮನಸ್ಸು” ಇರಲ ಎಂದು ಹೊಲನು ತಿಳಿಸಿರುವನು. ಎಂಥ ಜ್ಞಾನದ ವ್ಯಕ್ತಿಗಳು: ಒಳ್ಳೆಯ ಮನುಷ್ಯರು, ನಮಗೆ ಎಂಥ ಬಿಶೇಷ ಮಾಡಲಿಯ ವ್ಯಕ್ತಿಗಳು!

“ಮನುಷ್ಯರು ಬೇಕಾಗಿದ್ದಾರೆ” ಎಂಬ ಫಲಕವನ್ನು ಈ ಹಿಂದೆ ನೋಡುತ್ತಿದ್ದೆವು (ಈ “ಸಹಾಯ ಬೇಕಾಗಿದೆ” ಎಂಬ ಗುರುತನ್ನು ಸಾಮಾನ್ಯವಾಗಿ ನೋಡುತ್ತೇವೆ). ಅವರು ಯಾವ ಕೆಲಸಕ್ಕೆ ಯೋಗ್ಯರು ಎಂಬ ವಿವರಣೆಯನ್ನು ನೀಡಲಾಗುತ್ತಿತ್ತು. ಸ್ತ್ರೀ - ಮತ್ತು ಪುರುಷರು ಅಗತ್ಯತೆ ಇನ್ನೂ ಇರುತ್ತದೆ: ತಿಮೊಥಿಯಂಥ ಕ್ರೈಸ್ತರು ಇತರರಿಗಾಗಿ ಆಳವಾದ ಚಿಂತನೆಯನ್ನು ಮಾಡುವರು. ಗಂಡಾಂತರದಲ್ಲಿಯೂ ಧೈರ್ಯದಿಂದ ಸೇವೆ ಮಾಡುವ ಎಪಫ್ರೋದೀತನಂತೆ ಕ್ರೈಸ್ತರು ಬೇಕಾಗಿದ್ದಾರೆ!

¹Diogenes the Cynic (c. 400-c. 325 B.C.), quoted in John Bartlett, *Bartlett's Familiar Quotations*, 16th ed., ed. Justin Kaplan (Boston: Little, Brown, and Co., 1992), 77. ²J. Dwight Pentecost, *The Joy of Living: A Study of Philippians* (Grand Rapids, Mich.: Zondervan Publishing House, 1973), 109. ³Warren W. Wiersbe, *The Bible Exposition Commentary*, vol. 2 (Wheaton, Ill.: Victor Books, 1989), 82. ⁴John F. Walvoord, *Philippians: Triumph in Christ*, Everyman's Bible Commentary (Chicago: Moody Press, 1971), 71. ⁵William Barclay, *The Letters to the Philippians, Colossians, and Thessalonians*, rev. ed., The Daily Study Bible Series (Philadelphia: Westminster Press, 1975), 49. ⁶Pat Edwin Harrell, *The Letter of Paul to the Philippians*, The Living Word Commentary series, ed. Everett Ferguson (Austin, Tex.: R. B. Sweet Co., 1969), 110. ⁷Barclay, 48. ⁸James M. Tolle, *Notes on Philippians* (San Fernando, Calif.: Tolle Publications, 1972), 47. ⁹Avon Malone, *Press to the Prize* (Nashville: 20th Century Christian, 1991), 70, n69. ¹⁰One account of this story is in Charles R. Swindoll, *Laugh Again* (Dallas: Word Publishing, 1992), 120-21.

¹¹Tolle, 44. ¹²Earl F. Palmer, *Integrity in a World of Pretense: Insights from the Book of Philippians* (Downers Grove, Ill.: InterVarsity Press, 1992), 118. ¹³Tolle, 46. ನೋಡಿಲ ಎಫೆಸ 6:2; 1 ತಿಮೊಥೆ 5:17; 6:1; ಇಜ್ರಾಯ 12:9; 1 ಹೆಲೆ 2:17; 3:1-7. ¹⁴Charles R. Erdman, *The Epistle of Paul to the Philippians* (Grand Rapids, Mich.: Baker Book House, 1983), 105. ¹⁵Palmer, 117.